

## ನಮೂನೆ -1

ಮಾಹಿತಿ ಹಕ್ಕು ಕಾಯ್ದಿ- 2005  
ನೆಕ್ಕನ್ ನೆಕ್ಕನ್ 4(1) (ಬಿ) ಸ್ವಯಂ ಪ್ರೇರಿತ ಪ್ರಕಟಣೆ  
**SUO MOTU PUBLICATION**

### **Section 4(1) (b) (i):- The particulars of its organization, functions and duties**

**ನೆಕ್ಕನ್ 4(1) (b) (I) ನಾವೆಜನಿಕ ಪ್ರಾಧಿಕಾರ-ಇದರ ಪ್ರಕಾರ್ಯಗಳು ಮತ್ತು ಕರ್ತವ್ಯಗಳು**

1. ಕಭೀರಿಯ ಹೆಸರು ಮತ್ತು ಪ್ರಾರಂಭ :- ಉಪ ನಿರ್ದೇಶಕರ ಕಭೀರಿ, ಕೈಮಗ್ನಿ ಮತ್ತು ಜವಳಿ ಇಲಾಖೆ, ಜಲ್ಲಾ ಪಂಚಾಯತ್, ಶಿವಮೊಗ್ಗ, ಕಭೀರಿ ಪ್ರಾರಂಭ ದಿ:-08/10/1992
2. ಇಲಾಖೆ : ಕೈಮಗ್ನಿ ಮತ್ತು ಜವಳಿ ಇಲಾಖೆ, ಜಲ್ಲಾ ಪಂಚಾಯತ್, ಶಿವಮೊಗ್ಗ
3. ಕಭೀರಿಯ ಸಂಕ್ಷಿಪ್ತ ಇತಿಹಾಸ :- ಶಿವಮೊಗ್ಗ ಇಲ್ಲೆಯ ಶಿವಮೊಗ್ಗ, ಭದ್ರಾವತಿ, ನಾಗರ, ಹೊನನಗರ, ಸೋರಬ, ತೀಥಹಳ್ಳಿ, ಶಿಕಾರಿಪುರ ತಾಲೂಕಿನ ವ್ಯಾಪ್ತಿ ಹೊಂದಿರುತ್ತದೆ.
4. ಕಭೀರಿಯ ಪ್ರಧಾನ ಕರ್ತವ್ಯಗಳು :- ಕೈಮಗ್ನಿ ಮತ್ತು ಜವಳಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಜಿಲ್ಲಾ ವಲಯ, ರಾಜ್ಯ ವಲಯ ಹಾಗೂ ಕೇಂದ್ರ ವಲಯದ ಯೋಜನೆಗಳು, ಕೈಮಗ್ನಿ, ಸ್ಪಿನ್ನಿಂಗ್, ಮೊಲಸೆಸಿಂಗ್, ಸಿಧ್ದ ಉಡುಪು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ಹಾಗೂ ನೂತನ ಜವಳಿ ನೀತಿ 2013-18 ನ್ನು ಅನುಷ್ಠಾನಗೊಳಿಸುವುದು.
5. ಒದಗಿಸುತ್ತಿರುವ ಸೇವೆಗಳು ಜಲ್ಲಾ ವಲಯ ಯೋಜನೆಗಳು, ರಾಜ್ಯವಲಯ ಯೋಜನೆಗಳು, ಕೇಂದ್ರಪುರಸ್ಕರಿತ ಯೋಜನೆಗಳು, ಕೇಂದ್ರವಲಯ ಯೋಜನೆಗಳು.

6. ನಾವೆಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆ ಕೈಮಣಿ ಮತ್ತು ಜವಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶಿವಮೋಗ್ಗ ಜಿಲ್ಲೆಯ ಕುಂದುಕೊರತೆಗಳ ನಿವಾರಣೆಗೆ ಕ್ರಮವಹಿಸಲಾಗಿದೆ.
7. ಅಧಿಭಾವದಲ್ಲಿ ಬರುವ ವಿವಿಧ ಕಭೀರಿಗಳ ವಿಜಾನ ಅನ್ವಯಿಸುವದಿಲ್ಲ.
8. ಕಭೀರಿಯಕಾರ್ಯವ್ಯಾಪ್ತಿ (Jurisdiction) ಶಿವಮೋಗ್ಗ ಜಿಲ್ಲೆ
9. ಕಭೀರಿಯ ಕೆಲಸದ ವೇಳೆ ಮತ್ತು ದೂರವಾಣಿ ಸಂಖ್ಯೆಗಳು ಬೆಳಗ್ಗೆ 10-00 ರಿಂದ ನಾಯಂಕಾಲ 05-30 ಮತ್ತು ದೂ.ನಂ: 08182-223405.
10. ವಾರದ ರಜಿಸ್ಟ್ರಿ ಮತ್ತು ನಿರ್ದಿಷ್ಟ ಸೇವೆಗಳನ್ನು ಒದಗಿಸುವ ಸಮಯ ಪ್ರತಿ ತಿಂಗಳ ಏರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಸಕಾರಿ ರಜಾ ದಿನಗಳನ್ನು ಹೊರತುಪಡಿಸಿ
11. ಉನ್ನತ ಕಾರ್ಯಾಲಯಗಳು ಮತ್ತು ವಿಜಾನ, ದೂರವಾಣಿ ಸಂಖ್ಯೆಗಳು ಜವಳ ಅಭಿವೃದ್ಧಿ ಅಯುಕ್ತರು ಹಾಗೂ ನಿರ್ದೇಶಕರು, ಕೈಮಣಿ ಮತ್ತು ಜವಳ ಇಲಾಖೆ, ಅಭಿಂದಾರ್ಥ ಕಾಂಪ್ಲೆಕ್ಸ್, ರ್ಯಾಲ್ಫ್ ನಾಮಾನಾಂತರ ರಸ್ತೆ, ಕುಮಾರ ಪಾರ್ಕ್ ಪ್ರಸ್ಥಿಮ,  
ಬೆಂಗಳೂರು – 560020, ದೂರವಾಣಿ ಸಂಖ್ಯೆ: 080-23566082
12. ಕಭೀರಿಯ ಕರ್ತವ್ಯಗಳನ್ನು ಸೂಚಿಸುವ ಪ್ರಮುಖ ಸರ್ಕಾರಿ ಅಧೀಕ್ಷರ / ಸುತ್ತೂಲೆಗಳು ಮತ್ತು ಕಾರ್ಯಗಳು ಸರ್ಕಾರದ ಆದೇಶ ಸಂಖ್ಯೆ: ವಾಕ್ಯ 42 ಜುಲೈ 2007 ದಿ: 05/07/2007

ನಮೂನೆ -2

## Section 4(1) (b) (ii):- The powers and duties of its officers and Employees.

ಸೇಕ್ಷನ್ 4(1) (b) (ii) ಅಧಿಕಾರಿಗಳ / ನೌಕರರ ಕರ್ತವ್ಯಗಳು ಮತ್ತು ಅಧಿಕಾರಗಳು

ಕ್ರಮ ಸಂಖ್ಯೆ	ಅಧಿಕಾರಿ ಮತ್ತು ನೌಕರರು	ಹಂಚಿಕೆ ಮಾಡಿರುವ ಕರ್ತವ್ಯಗಳು	ಅಧಿಕಾರ	ಸರ್ಕಾರಿಆಡೆಶ / ನಿಯಮದ /ಕಾಯ್ದೆ ಸೇಕ್ಷನ್
1	ಆಡಳಿತಾತ್ಮಕ <b>(Administrative)</b> ಸದಾರೆ ಶ್ರೀನಿವಾಸ	ಲಗತ್ತಿಸಿದೆ.	ಉಪ ನಿರ್ದೇಶಕರು	-
2	ಆಧಿಕ (Financial) ಸದಾರೆ ಶ್ರೀನಿವಾಸ	ಲಗತ್ತಿಸಿದೆ.	ಉಪ ನಿರ್ದೇಶಕರು	-
3	ಅರೆ ನ್ಯಾಯಕ (Quasi judicial ) ಅಷ್ಟಯನುವುದಿಲ್ಲ	-	-	-
4	ದಂಡಾಧಿಕಾರಗಳು <b>(Magisterial)</b> ಅಷ್ಟಯನುವುದಿಲ್ಲ	-	-	-

## ನಮೂನೆ -03

- **Section 4(1) (b) (iii) The procedure followed in the decision making process including channels of supervision and accountability**

- **ಸೇಕ್ಷನ್ :-** ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲ ಅನುಸರಿಸಬೇಕಾದ ಕಾರ್ಯವಿಧಾನ,  
ಮೇಲ್ಭಾರತೀಯ ಮತ್ತು ಉತ್ತರದಾಯತ್ವ

1. ಅಂತಿಮ ತೀರ್ಮಾನ ತೆಗೆದುಕೊಳ್ಳುವ ಅಧಿಕಾರಿ : ಉಪ ನಿರ್ದೇಶಕರು, ಕೈಮಗ್ಗೆ ಮತ್ತು ಜವಳಿ ಇಲಾಖೆ,  
ಜಲ್ಲಾ ಪಂಚಾಯತ್ರೋ, ಶಿವಮೊಗ್ಗೆ
2. ನಿಯಮಗಳು / ಮಾರ್ಗದರ್ಶನ / ಸರ್ಕಾರಿ ಆದೇಶಗಳು
  - ಅ) ಕನಾಟಕ ನಾಗರಿಕ ಸೇವಾ ನಿಯಮಗಳು.
  - ಆ) ನಡತ ನಿಯಮಗಳು ಮತ್ತು ಸಿ.ಸಿ.ಎ ನಿಯಮಗಳು
3. ತೀರ್ಮಾನ ತೆಗೆದುಕೊಳ್ಳುವಲ್ಲ ಒಳಗೊಂಡ ಅಧಿಕಾರಿಗಳ, ವಿಳಾಸ, ದೂರವಾಣಿ ಸಂಪೂರ್ಣಗಳು ಉಪ ನಿರ್ದೇಶಕರು,  
ಕೈಮಗ್ಗೆ ಮತ್ತು ಜವಳಿ ಇಲಾಖೆ, ಜಲ್ಲಾ ಪಂಚಾಯತ್ರೋ, ಶಿವಮೊಗ್ಗೆ ದೂರವಾಣಿ- 08182-223405
4. ಮೇಲ್ಭಾರತೀಯ ಪ್ರಾಧಿಕಾರ ಜಂಟ ನಿರ್ದೇಶಕರು, ಕೈಮಗ್ಗೆ ಮತ್ತು ಜವಳಿ ಇಲಾಖೆ, ಪೂರ್ವ ಪಲಯ, ವಿಷ್ಣೇಶ್ವರ ನಿಲಯ, ೨ ನೇ ಮುಖ್ಯ ರಸ್ತೆ,  
ಅಶೋಕ ನಗರ, ತುಮಕೂರು – 572103 ದೂ.ನಂ 0816-2270653.
5. ಮೇಲ್ಭಾರತೀಯ ಪ್ರಾಧಿಕಾರ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು ಕೈಮಗ್ಗೆ ಮತ್ತು ಜವಳಿ ಇಲಾಖೆ, ಶುಭೋದಯ  
ಕಾಂಪ್ಲೆಕ್ಸ್, ರ್ಯಾಲ್ಫ್ ಸಾಮಾನಾಂತರ ರಸ್ತೆ, ಕುಮಾರ ಪಾರ್ಕ್ ಪಶ್ಚಿಮ, ಬೆಂಗಳೂರು – 560020

## Section 4(1) (b) (iv) The Norms set by it for the discharge of its functions

ನೇಕುನ್ನಾ 4(1) (b)(iv) ಕಾರ್ಯನಿರ್ವಹಣೆಗೆ ರೂಪಿಸಿರುವ ಸೂತ್ರಗಳು

### Physical and Financial targets 2020-21 (Yearly)

ಕ್ರ.ನಂ	ಸೆಲವೆಯ ವಿವರ	ಬೌತಿಕಗುರಿ	ಆಧಿಕಗುರಿ	ಘರಾ
01	20% ರಿಬೈಂ	-	-	
02	ಕೈಮಗ್ಗ ಉದ್ದಿಮೆಗಳಿಗೆ ಸಹಾಯಧನ	5	5.00	
03	ಸೀವಿಂಗ್ ಮಷ್ಣಿನ್ ಆಪರೇಟರ್‌ತರಬೇತಿ	200	20.875	
04	ಮಿತವ್ಯಯ ನಿಧಿ ಯೋಜನೆ	4	2.959	
05	ನಿಧಿ ಯೋಜನೆ	17	2.40	
08	ನೇಕಾರರ ಕಲ್ಯಾಣ ಯೋಜನೆಯಡಿ ಅಂತ್ಯ ಸಂಸ್ಥಾರ ವೆಚ್ಚ ಮರುಪಾವತಿ	01	0.050	
09	ಕಚ್ಚ ಮಾಲು ಎರಿದಿಗಾಗಿ ಸಹಾಯಧನ	02	1.477	
10	ನೇಕಾರ ಸಮ್ಮಾನ ಯೋಜನೆ	266	5.32	
12	ಬ್ರೈಯರ್ ಸೆಲ್ಲರ್ ಮಿಲಂ	1	1.00	
13	ನೂತನ ಜವಳ ನೀತಿಯಡಿ ಬಂಡವಾಳ ಸಹಾಯಧನ	1	3994.00	
14	ತ್ಯಾಜ್ಯ ಸಂಸ್ಥರಣಾ ಘಟಕ (ಇ.ಎ.ಪಿ)	1	1500.00	

15	ಇ.ಎಸ್.ಇ/ಇ.ಪಿ.ಎಪ್(ಡೆಬ್ಲ್ಯೂ.ಪಿ.ಡಿ) (2020-21 ನೇರ ಸಾಲು)	1	243.00	
16	ಇ.ಎಸ್.ಇ/ಇ.ಪಿ.ಎಪ್(ಕೆ.ಪಿ.ಡಿ)	1	72.67	
17	ನೂತನ ಜವಳ ನೀತಿ ಬದ್ಲಿ ಸಹಾಯಧನ (ಡೆಬ್ಲ್ಯೂ.ಪಿ.ಡಿ) (2018-19 ನೇರ ಸಾಲು)	1	1300.00	
	<b>ಒಟ್ಟು</b>	<b>501</b>	<b>7148.8</b>	

## ನಮೂನೆ -5

- **Section 4(1) (b) (v) The Rules , regulations, instructions, Manuals and records held by it or used by its employees for discharging its functions**
- ಸೆಕ್ಷನ್ 4(1)(b)(v) ಕಾರ್ಯನಿರ್ವಹಣೆ ಮೊಂದಿರುವ ನಿಯಮಗಳು, ಕೈಪಿಡಿಗಳು, ದಾಖಲೆಗಳು, ಅದೇಶಗಳು.

I. ಇಲಾಖಾ ಕಾರ್ಯಗಳು, ನಿಯಮಗಳು, ಕೈಪಿಡಿಗಳು ನೂತನ ಜವಳಿ ನೀತಿ 2013-18 [www.textile.kar.nic.in](http://www.textile.kar.nic.in)

ಸಾಮಾನ್ಯ ಕಾರ್ಯಗಳು, ನಿಯಮಗಳು, ಕೈಪಿಡಿಗಳು

1. ಕರ್ನಾಟಕ ನಾಗರಿಕ ಸೇವಾ ನಿಯಮಗಳು
2. ನಡತ ನಿಯಮಗಳು ಮತ್ತು ಸಿ.ಸಿ.ಎ ನಿಯಮಗಳು

## ನಮೂನೆ-6

### Section 4(1) (b) (viii) A statement of boards, councils, committees and other bodies for advice.

ಸೇಕ್ಷನ್ 4(1) (b) (viii) ಸಲಹೆ ನೀಡಲು ಇರುವ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು, ನಿರ್ಬಾಯಗಳು, ಇತರೆ

ಕ್ರಮ ಸಂಖ್ಯೆ	ಮಂಡಳಿ ಪರಿಷತ್ತುಗಳು, ಸಮಿತಿಗಳು ನಿರ್ಬಾಯಗಳು ಇತ್ಯಾದಿ	ರಚನೆ	ಅಧಿಕಾರ ಮತ್ತು ಕರ್ತವ್ಯಗಳು	ಈ ಸಭೆಗಳು ಸಾಧಜನಿಕರಿಗೆ ಮುಕ್ತವೇ?	ಸಭಾ ಸದಸ್ಯರುಗಳು ಸಾಧಜನಿಕರಿಗೆ ದೊರೆಯುವ ಬಗ್ಗೆ
	2	3	4	5	6
1.	<b>ಸಮಿತಿಗಳು</b> ವಸತಿ ಕಾರ್ಯಾಲಯಗಳ ಯೋಜನೆಯಡಿ ಫಲಾನುಭವಿಗಳ ಅಯ್ದು ಸಮಿತಿ.	1) ವಿಭಾಗ/ವಲಯ ಮಟ್ಟದ ಜಂಟಿ ನಿರ್ದೇಶಕರು, ಕೈಮಣಿ ಮತ್ತು ಜವಳಿ ಇಲಾಖೆ 2) ಸಮಾಜ ಕಲ್ಯಾಣ ಇಲಾಖೆಯ ಪ್ರತಿನಿಧಿ 3) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರತಿನಿಧಿ 4) ಸಹಕಾರ ಇಲಾಖೆಯ ಪ್ರತಿನಿಧಿ 5) ಜಿಲ್ಲಾ ಮಟ್ಟದ ಅಧಿಕಾರಿಗಳು, ಕೈಮಣಿ ಮತ್ತು ಜವಳಿ ಇಲಾಖೆ	—	—	—

## ನಮೂನೆ- 7 & 8

### **Section 4(1) (b) (ix) & (x) A directory of its officers and employees and their salaries**

**ಸೇಕ್ಷನ್ 4(1) (b) (ix) & (x) ಅಧಿಕಾರಿಗಳ ಮತ್ತು ನೌಕರರ ವಿವರಗಳು, ಮತ್ತು ಸಂಬಳ**

ಕ್ರ.ನಂ	ಅಧಿಕಾರಿಗಳ / ನೌಕರರ ಹೆಸರು	ಪದನಾಮ	ಕೆಳೆಯ ವಿಜಾನ	ದೂರವಾಣಿ ಸಂಖ್ಯೆ	ಇ-ಮೆಲ್ಲೋ ವಿಜಾನ	ಮಾಸಿಕ ಸಂಬಳ
1	2	3	4	5	6	7
01	ಸಂಪಾದಕೀಯ ಸಂಘರ್ಷಣೆ	ಉಪ ಸಿದ್ದೇಶಕರು, ಕೈಮಣಿ ಮತ್ತು ಜವಳಿ ಇಲಾಖೆ, ಜಲ್ಲಾ ಪಂಚಾಯತ್ರೆ, ಮಂಡುನಾಡು ಉದ್ದೇಶ, 2ನೇ ಮಹಡಿ, ಗಾಂಡಿ ನಗರ 1ನೇ ಮುಖ್ಯ ರಸ್ತೆ, ಶ್ರೀಮಂಗಳೂರು	08182-223405	<a href="mailto:ms.handloomtextile@rediffmail.com">ms.handloomtextile @rediffmail.com</a>	86,456/-	
02	ರವಿ ಕುಮಾರ್. ಕೆ	ಜವಳಿ ಪ್ರವರ್ತಕರಾಧಿಕಾರಿ				54,020/-
03	ಶ್ರೀಮತಿ ಕುಮುದಾ ರಾಯ್‌ರ್	ಪ್ರಥಮ ದಿನ್ಯಾ ಸಹಾಯಕರು				38,181/-

ನಮೂನೆ -9

**Section 4(1) (b) (xi) The budget allocated to each of its agency indicating the particulars of all plans, proposed expenditure and disbursement made**

**ನೇಕ್ಷನ್ 4(1) (b) (xi) ಎಲ್ಲ ಯೋಜನೆಗಳಿಗೆ ಹಂಡಿಕೆ ಮಾಡಲಾದ ಆಯವ್ಯಯ, ಪ್ರಸ್ತಾವಿತ ವೆಚ್ಚ, ಮತ್ತು ಮಾಡಲಾದ ವೆಚ್ಚ**

ಪ್ರಸ್ತುತ ಸಾಲಾಗೆ (2021-22)			ರೂ ಲಕ್ಷಗಳಲ್ಲಿ	
ಕ್ರ.ಸಂ	ವಿವಿಧ ಯೋಜನೆಗಳು/ಬೆಂಬತ್ತಿಗಳು	ಹಂಡಿಕೆಯಾದ ಅನುದಾನ	ಉದ್ದೇಶಿತ ಖರ್ಚು	ಘರಾ
1	2	3	4	5
O1	ಕೈಮಗ್ಗ ಉದ್ದಿಮೆಗಳಿಗೆ ಸಹಾಯಧನ	5.00	5.00	
O2	ಮಿತವ್ಯಯ ನಿರ್ದಿ ಯೋಜನೆ	1.53	1.53	
O3	ನೇರಾರ್ಥ ಸಮೃದ್ಧಿ ಯೋಜನೆ	5.32	5.32	
O4	ಇ.ಎಸ್.ಐ/ಇ.ಹಿ.ಎಹ್(ಡಬ್ಲ್ಯೂ.ಹಿ.ಡಿ)	1300.00	1300.00	

**ಹಿಂದಿನ ಸಾಲಗೆ (2020-21)**

ಕ್ರ.ಸೆ	ವಿವಿಧ ಯೋಜನೆಗಳು ಚಟುವಟಿಕೆಗಳು	ಹಂಡಿಕೆಯಾದ ಅನುದಾನ	ಮಾಡಲಾದ ವೆಚ್ಚ	ಷರಾ
1	2	3	4	5
01	ಕೈಮಣಿಗೆ ಉದ್ದಿಮೆಗಳಿಗೆ ಸಹಾಯಧನ (ಜಲಾಶಯ)	5.00	5.00	
02	ಸೀಬಿಂಗ್ ಮತ್ತೊಂದು ಆಪ್ರೆಂಟರ್ ತರಬೀತಿ	20.875	20.875	
03	ಮಿತವ್ಯಯ ನಿಧಿ ಯೋಜನೆ	2.959	2.959	
04	ನಿಧಿ ಯೋಜನೆ	2.40	2.40	
05	ನೇರಾರೆ ಕಲ್ಯಾಣ ಯೋಜನೆಯಡಿ ಅಂತ್ಯ ಸಂಸ್ಥಾರ ವೆಚ್ಚ ಮರುಪಾವತಿ	0.050	0.050	
06	ಕಚ್ಚಾ ಮಾಲು ಬರೀದಿಗಾಗಿ ಸಹಾಯಧನ	02	1.477	
07	ನೇರಾರೆ ಸಮಾಖ್ಯ ಯೋಜನೆ	5.32	5.32	
08	ಬ್ರೈಯರ್ ಸೆಲ್ಲರ್ ಮೀಟ್	1.00	1.00	
09	ನೂತನ ಜವಳ ನೀತಿಯಡಿ ಬಂಡವಾಳ ಸಹಾಯಧನ	3994.00	3994.00	
10	ತಾಜ್ಜ್ಯ ಸಂಸ್ಕರಣಾ ಘಟಕ (ಇ.ಟಿ.ಹಿ)	1500.00	1500.00	
11	ಇ.ಎಸ್.ಬಿ/ಇ.ಹಿ.ಎಪ್. (ಡಬ್ಲ್ಯೂ.ಹಿ.ಡಿ)	243.00	243.00	
12	ಇ.ಎಸ್.ಬಿ/ಇ.ಹಿ.ಎಪ್. (ಕೆ.ಹಿ.ಡಿ)	72.67	72.67	
13	ನೂತನ ಜವಳ ನೀತಿ ಬಡ್ಡಿ ಸಹಾಯಧನ (ಡಬ್ಲ್ಯೂ.ಹಿ.ಡಿ) (2018-19 ನೇ ಸಾಲು)	1300.00	1300.00	
	ಒಟ್ಟು	501	7148.8	

## ನಮೂನೆ -10

- Section 4(1) (b) (xii) The manner of execution of subsidy programmes , amounts allocated and the details of beneficiaries of such programmes**

**ಸ್ಕ್ರೇನ್ 4(1) (b) (xii) ಸಹಾಯಧನ ಕಾರ್ಯಕ್ರಮಗಳು, ಅನುದಾನ ಹಂಜಿಕೆ ಮತ್ತು ಫಲಾನುಭವಿಗಳ ವಿವರಗಳು**

ಕ್ರೀ. ನಂ	ಸಹಾಯಧನಕಾರ್ಯಕ್ರಮ	ಅನುದಾನ ಹಂಜಿಕೆ	ಸಹಾಯಧನ ಎಷ್ಟು ? ಶೇ	ಫಲಾನುಭವಿಗಳ ಅವಶೇಷಗಳನ್ನು?	ಮಂಜೂರು ಮಾಡುವಾಗಿ
1	2	3	4	5	6
1	ವಿಶೇಷ ಪ್ರಾಕ್ರೋಣ ಯೋಜನೆಯಡಿ ನಿರ್ದಿ ಯೋಜನೆ ನಿರ್ತಿಯೋಜನೆಯಡಿ ನಾಲ ಆಧಾರಿತ ಬಂಡವಾಳ ಸಹಾಯಧನ	2020-21 ನೇ ಸಾಲನಲ್ಲಿ 17 ಫಲಾನುಭವಿಗಳಿಗೆ ರೂ. 2.25 ಲಕ್ಷಗಳ ಸಹಾಯಧನ ಬಂಡಗಡೆಯಾಗಿರುತ್ತದೆ.	ಶೇ.50	ನೂತನ ಜವಳ ನಿರ್ತಿಯೋಜನೆಯಡಿ ಎಸ್.ಎಂ.ಒ ತರಬೇತಿ ಪಡೆದಿರಬೇಕು ಹಾಗೂ ಮುಂಗಡವಾಗಿ ಇಂಡಸ್ಟ್ರಿಯಲ್ ಮೆಷಿನ್‌ನ್ನು ಅಳವಡಿಸಿರಬೇಕು.	ಜವಳ ಅಭಿಪ್ರಾಯ ಆಯುಕ್ತರು, ಹಾಗೂ ನಿರ್ದೇಶಕರು, ಕೈ.ಜ.ಇ. ಬೆಂಗಳೂರು

ವಿ.ನೂ.

ಹಿಂದಿನ ಸಾಲನ ಫಲಾನುಭವಿಗಳ ಪಟ್ಟಿಯನ್ನು ಲಗತ್ತಿಸುವುದು.

- ಪ್ರಸ್ತುತ ಸಾಲನ ಫಲಾನುಭವಿಗಳ ಪಟ್ಟಿ ಅಂತಿಮಗೊಂಡಿದ್ದಲ್ಲಿ ಲಗತ್ತಿಸುವುದು.
- ಕಲಂ(7) ರಣಾಧಿಕಾರ ಸಂಪನ್ಮೂಲ ವಿಧಾನ, ನಿಗದಿತ ಶುಲ್ಕ, ಲಗತ್ತಿಸಬೇಕಾದ ದಾಖಲೆಗಳು ಮತ್ತು ಸಹಾಯಧನ ವಿಶೇಷ ವಿಧಾನಗಳ ವಿವರಗಳು.

• **Section 4(1) (b) (xv) Particulars of facilities available to citizens for obtaining information .**

- ಸೆಕ್ಷನ್ 4(1) (b) (xv) ಮಾಹಿತಿಯನ್ನು ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳು.
- 1. ಸಾರ್ವಜನಿಕ ಸಂಪರ್ಕಾಂಥಿಕಾರಿಯ ವ್ಯವಸ್ಥೆ—ಇರುತ್ತದೆ
- 2. RTI – counter ವ್ಯವಸ್ಥೆ – ಇರುತ್ತದೆ
- 3. ವಿಕಲಚೀತನರಿಗೆ, ಅನ್ವಯಿತರಿಗೆ ಸಹಾಯದ ವ್ಯವಸ್ಥೆ—ಇರುತ್ತದೆ
- 4. ವೆಬ್‌ಸೈಟ್ ವ್ಯವಸ್ಥೆ – ವಿಳಾಸ – [www.karnatakadht.org](http://www.karnatakadht.org)
- 5. ವಿವಿಧ ಮಾಹಿತಿಗೆ ನಿಗದಿಪಡಿಸಿದ ಶುಲ್ಕದ ವಿವರ – ಅರ್ಜಿಸಲ್ಲಿಸಲು ರೂ.10ರ ಮೊಳ್ಳುಲ್ಲೋ ಆಡೆರ್ ಮೂಲಕ ಸಲ್ಲಿಸುವುದು, ಬಿಂಬಿಲ್‌ಕಾಡ್‌ ಹಾಜರು ಪಡಿಸಿದವರು ಉಚಿತವಾಗಿ ಅರ್ಜಿ ಸಲ್ಲಿಸಬಹುದು.
- 6. ವಿವಿಧ ಮಾಹಿತಿಯನ್ನು ನೀಡಲು ನಿಗದಿಪಡಿಸಿದ ಅವಧಿ – ಕರ್ಬೆಲಿ ಅವಧಿಯಲ್ಲ
- 7. ಐ.ಪಿ.ಎಲ್. ಕುಟುಂಬದವರಿಗೆ ನಿಗದಿಪಡಿಸಿದ ಶುಲ್ಕ / ಇತರೆ ವಿವರಗಳು. – ಮಾಹಿತಿ ಬಯಸಿದ ಐ.ಪಿ.ಎಲ್. ವರ್ಗಕ್ಕೆ ಸೇರಿದಅರ್ಜಿದಾರನಿಗೆ 100 ಪುಟಗಳ ತನಕ ಮಾಹಿತಿಯನ್ನುಉಚಿತವಾಗಿ ನಂತರದ ಮಾಹಿತಿಗೆ ಶುಲ್ಕ ವಿಧಿಸಲಾಗುವುದು.

## ನಮೂನೆ-2

ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣುತ್ತಿರುವ ಅಧಿಕಾರಿಗಳ ಮತ್ತು ನೋಕರರ ವ್ಯಾಪ್ತಿಯಲ್ಲಿರುವ ಅಧಿಕಾರಿ ನಿರ್ವಹಣೆಗಳನ್ನು ತತ್ವವ್ಯಾಗಣಿ.

ಉಪ ನಿರ್ದೇಶಕರು:

1. ಆಡಳಿತ ವ್ಯವಹಾರ ಹಾಗೂ ಬಟಿವಾಡೆ ಅಧಿಕಾರಿ ತತ್ವವ್ಯಾಗಣಿನ್ನು ನಿರ್ವಹಣೆಗೆ ಒಳಪಟ್ಟಿರುವುದು.
2. ನೋಕರರಿಗೆ ಹಾಗೂ ಜವಳಿ ಕೈಗಾರಿಕೆಗಳಿಗೆ ಅಗತ್ಯವಿರುವ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸುವುದು.
3. ಮಾರುಕಟ್ಟೆ ಸಹಾಯ ಮತ್ತು ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡುವುದು.
4. ಜಿಲ್ಲೆಯ ನೋಕರರನ್ನು ಗುರುತಿಸುವುದು ಮತ್ತು ನಮೀಕೊಂಡಿರುವ ನೋಕರರನ್ನು ನೋಕರರ ಸಹಕಾರ ಸಂಖಗಳಲ್ಲಿ ಸದಸ್ಯರಾಗಲು ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು.
5. ಸಿದ್ಧ ಉದುಮು/ಜವಳಿ ನೀತಿಯನ್ವಯ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವುದು.
6. ಜವಳಿ ಕೈಗಾರಿಕೆಗಳ ಅಭಿವೃದ್ಧಿಗೆ ಮೂರಕವಾದ ಉದ್ದೇಶಿಲತಾ ತರಬೇತಿ ಕಾರ್ಯವನ್ನು ಹಮ್ಮಿಕೊಳ್ಳುವುದು ಹಾಗೂ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿ ನೀಡುವುದರೊಂದಿಗೆ ಉದ್ದೇಶಿಲರನ್ನು ಪ್ರೋತ್ಸಾಹಿಸುವುದು, ಅಲ್ಲದೆ ಸಂಶೋಧನೆ, ವಿಸ್ತರಣೆ ಕಾರ್ಯಕ್ರಮಗಳಿಗೆ ಉತ್ತೇಜಿಸುವುದು.
7. ಉದ್ದೀಪೆಗಳ ಅಭಿವೃದ್ಧಿಯಲ್ಲಿ ತೊಡಗುವ ಸಲುವಾಗಿ ಅಭಿವೃದ್ಧಿ ನಿಗಮ/ಮಂಡಳಿಗಳು/ಹಣಕಾಸು ಸಂಸ್ಥೆಗಳು, ಸಹಕಾರ ಸಂಖಗಳು/ತರಬೇತಿ ಕೆಂದ್ರಗಳ ಜೊತೆಗೆ ಪರಿಣಾಮಕಾರಿ ಸಮನ್ವಯ ಇರಿಸುವುದು.
8. ಸಣ್ಣ/ಅತೀಸಣ್ಣ ಕೈಗಾರಿಕೆಗಳ ವಿಕೇಂದ್ರೀಕರಣ ಮತ್ತು ಸಮತೋಲನದ ಬೆಳವಣಿಗೆ ಸೂಕ್ತ ಕಾರ್ಯಕ್ರಮ ರೂಪಿಸುವುದು.
9. ನೋಕರರ ಕೌಶಲ್ಯ, ಉತ್ಪನ್ನಗಳ ಗುಣಮಟ್ಟ, ಉತ್ಪಾದಕತೆ ಹೆಚ್ಚಿಸುವಲ್ಲಿ ಮಾರ್ಗದರ್ಶನ ನೀಡುವುದು.
10. ಉದ್ದೀಶಿಲತಾ ಅಭಿವೃದ್ಧಿ ಕಾರ್ಯಕ್ರಮಗಳು, ವಿಚಾರಗೊಳಿಸು ಕಾರ್ಯಾಗಾರ, ಸಮೀಕ್ಷಣ ಮತ್ತು ಪ್ರದರ್ಶನಗಳನ್ನು ಏರಾಡು ಮಾಡುವುದರೊಂದಿಗೆ ಜಿಲ್ಲೆಯ ಜವಳಿ ಉದ್ದೀಪೆ ಉತ್ಪನ್ನಗಳ ಬಗ್ಗೆ ಸಾರ್ವಜನಿಕರಿಗೆ ಪರಿಚಯ ಮಾಡಿಸುವುದು.
11. ಜವಳಿ ಉದ್ದೀಪೆಗಳ ಅಭಿವೃದ್ಧಿಗಾಗಿ ಸಾಫಿಸಲಾದಂತಹ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಪ್ರಮುಖ ಘಾತಕವನ್ನು ವಹಿಸುವುದು.
12. ಜಿಲ್ಲಾ ಜವಳಿ ಕೈತ್ತುದ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನಾ ಸಮಿತಿ, ಜಿಲ್ಲಾ ಸಮನ್ವಯ ಸಮಿತಿ ಮತ್ತು ಬ್ಯಾಂಕೆಗಳ ಹಣಕಾಸು ಸಂಸ್ಥೆಗಳೊಂದಿಗೆ ಸಮನ್ವಯ ಇರಿಸುವುದು.
13. ಆಸಕ್ತ ಉದ್ದೀಪೆದಾರರನ್ನು ಗುರುತಿಸಿ, ಉದ್ದೀಪೆ ಸಾಧನೆ ಮಾಡಲು ಮಾರ್ಗದರ್ಶನ ನೀಡುವುದು.
14. ಜವಳಿ ಕೈಗಾರಿಕೆ ಘಟಕಗಳ ಗಣತಿ ಮತ್ತು ಮಾದರಿ ನಮೀಕೊಂಡಿರುವ ಸಮಕಾಲೀನಗೊಳಿಸುವುದು.
15. ಜವಳಿ ಕೈಗಾರಿಕೆ ಅಭಿವೃದ್ಧಿ ಹಾಗೂ ನೋಕರಿಗೆ ಸಂಬಂಧಿಸಿದ ಮಾಹಿತಿ ಒದಗಿಸುವುದು.
16. ರಘ್ನು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು.
17. ನಿರುದ್ಯೋಗಿಗಳಿಗೆ ಜವಳಿ ಕೈತ್ತುದಲ್ಲಿ ಸ್ಪೆ-ಉದ್ಯೋಗ ಯೋಜನೆಯಡಿ ಸಾಲ ಮಂಜೂರು ಮಾಡಲು ಬ್ಯಾಂಕೆಗಳಿಗೆ ಶಿಫಾರಸ್ನು ಮಾಡುವುದು.
18. ನಿಗದಿತ ಅವಧಿಯೋಳಿಗೆ ಮಾಸಿಕ ವರದಿಗಳನ್ನು/ಮಾಹಿತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವುದು.
19. ಜವಳಿ ಕೈಗಾರಿಕಾ ಘಟಕಗಳಿಗೆ ಲಭ್ಯವಿರುವ ಸಕಾರದ ಯೋಜನೆಗಳ ಸೌಲಭ್ಯಗಳನ್ನು ಮಂಜೂರು ಮಾಡಲು ಜವಳಿ ಕೈಗಾರಿಕಾ ಘಟಕಗಳ ಪ್ರಸ್ತಾಪನೆಗಳನ್ನು ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರಿಗೆ ಶಿಫಾರಸ್ನು ಮಾಡುವುದು.
20. ರಾಷ್ಟ್ರೀಯ ಸಣ್ಣ ಕೈಗಾರಿಕ ನಿಗಮಗಳಿಂದ ಬಾಡಿಗೆ-ಬರೀದಿ ಯೋಜನೆಯಲ್ಲಿ ಯಂತ್ರೋಪಕರಣಗಳನ್ನು ಪಡೆಯಲು ಸಣ್ಣ/ಅತೀಸಣ್ಣ ಜವಳಿ ಕೈಗಾರಿಕಾ ಘಟಕಗಳ ಅಜ್ಞ ಶಿಫಾರಸ್ನು ಮಾಡುವುದು.
21. ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯನ್ವಯ ಜವಳಿ ಕೈಗಾರಿಕೆ ಅಭಿವೃದ್ಧಿ ಹಾಗೂ ನೋಕರರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸುವುದು.

22. ನೇಕಾರರ ಕೂಶಲ್ಯ ಅಭಿವೃದ್ಧಿಗೆ ತರಬೇತಿ ಕಾರ್ಯಕ್ರಮಗಳನ್ನು ರೂಪೀಸಿ, ಅನುಷ್ಠಾನಗೊಳಿಸುವುದು.
23. ಜಿಲ್ಲೆಯಲ್ಲಿರುವ ಇತರೆ ಇಲಾಖೆಗಳೊಂದಿಗೆ ಸಮನ್ವಯವಿರಿಸುವುದು.
24. ಜಿಲ್ಲಾ ವಲಯ ಯೋಜನೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಜಿಲ್ಲೆಯ/ತಾಲ್ಲೂಕುಗಳ ಕ್ರಿಯಾ ಯೋಜನೆಯನ್ನು ರೂಪೀಸಿ, ಅನುಷ್ಠಾನಗೊಳಿಸುವುದು.
25. ಜಿಲ್ಲಾ ವಲಯ ವಿಶೇಷ ಘಟಕ ಯೋಜನೆ/ಗಿರಿಜನ ಉಪಯೋಜನೆಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತಂತೆ ಜಿಲ್ಲೆಗಳ/ತಾಲ್ಲೂಕಿಗಳಲ್ಲಿ ಕ್ರಿಯಾ ಯೋಜನೆಯನ್ನು ರೂಪೀಸಿ, ಅನುಷ್ಠಾನಗೊಳಿಸುವುದು.
26. ನೇಕಾರರ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನ.
27. ಕೇಂದ್ರ ವಲಯದ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
28. ಇಲಾಖಾ ಮುಖ್ಯಸ್ಥರ ಸೂಚನೆಯಂತೆ ಕಾರ್ಯ ನೀರ್ವಹಿಸುವುದು.

#### **ಇವೆಂಬ ಪ್ರವರ್ಥನಾಧಿಕಾರಿಗಳ ಕಾರ್ಯ ನೀರ್ವಹಣೆ:**

1. ಜಿಲ್ಲೆಯ ನೇಕಾರರನ್ನು ಗುರುತಿಸುವುದು ಮತ್ತು ಸಮೀಕ್ಷೆ ಮಾಡುವುದು.
2. ನೇಕಾರರನ್ನು ನೇಕಾರರ ಸಹಕಾರ ಸಂಘಗಳಲ್ಲಿ ನದನ್ಯಾರಾಗಲು ಹೊತ್ತು ಮಾರ್ಗದರ್ಶನ ನೀಡುವುದು.
3. ನೇಕಾರರನ್ನು ಸಂಘಟಿಸಿ, ನೇಕಾರರ ಸಹಕಾರ ಸಂಘಗಳ, ಸ್ವಸ್ಥಾಯ ಸಂಘ/ವನ್ನೊಳಿಯನ್ನು ರಚಿಸಲು ಮಾರ್ಗದರ್ಶನ ನೀಡುವುದು.
5. ಜವಳಿ ಕೈಗಾರಿಕೆಗಳ ಘಟಕ ಗಣತಿ ಮತ್ತು ಮಾದರಿ ಸಮೀಕ್ಷೆಗಳನ್ನು ಸಮರ್ಕಾಲೀನಗೊಳಿಸುವುದು.
6. ಸಿದ್ಧ ಉಡುಪು ವಲಯದ ಅಭಿವೃದ್ಧಿ, ಘಟಕಗಳ ಸ್ಥಾಪನೆ ಹಾಗೂ ತರಬೇತಿಗೆ ಸಂಬಂಧಿಸಿದಂತೆ ಕಾರ್ಯ ನೀರ್ವಹಣೆ.
7. ಸಿದ್ಧ ಉಡುಪು ನೀತಿಯನ್ವಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮೇಲಿನ ಅಧಿಕಾರಿಗಳಿಗೆ ಸಹಕರಿಸುವುದು.
8. ಜವಳಿ ಕೈಗಾರಿಕೆಗಳಿಗೆ ಬೇಕಾದಂತಹ ಕಚ್ಚಾಸಾಮರ್ಗಿಗಳ ಬೇಡಿಕೆ ಪರಿಶೀಲಿಸಿ, ಲಭ್ಯತೆ ಇರುವ ಉತ್ಪಾದಕರು/ಎಜೆನ್ಸಿಗಳ ಮಾಹಿತಿ ಸಂಗ್ರಹಣೆ.
9. ಉದ್ದೇಶೀಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಜರುಗಿಸುವುದು.
10. ಉದ್ದೇಶೀಯ ಅಭಿವೃದ್ಧಿ ಕಾರ್ಯಕ್ರಮಗಳು, ವಿಚಾರಗೊಳಿಸ್ತು, ನಮ್ಮೇಳನ, ವಸ್ತುಪ್ರದರ್ಶನ ಇತ್ಯಾದಿಗಳನ್ನು ನಡೆಸಿಕೊಳ್ಳುವುದು ಹಾಗೂ ಯೋಜನೆಗಳ ಪ್ರಾಯೋಜನೆ ಕುರಿತಂತೆ ವರದಿಗಳನ್ನು ಸಲ್ಲಿಸುವುದು.
11. ಮಾಸಿಕ ಹಾಗೂ ತ್ರೈಮಾಸಿಕ ವರದಿಗಳನ್ನು ಕ್ರಾಂತಿಕರಿಸಿ, ವರದಿಗಳನ್ನು ಸಂಕಲನಗೊಳಿಸಿ ಕೇಂದ್ರ ಕಳೇರಿಗೆ ಕೊಡುವುದು.
12. ಜಿಲ್ಲಾ ಸಮನ್ವಯ ಸಮಿತಿ ಸಭೆ ಇತ್ಯಾದಿ ಸಭೆಗಳಿಗೆ ಬೇಕಾದ ಅಂಕ-ಅಂಶಗಳನ್ನು ತಯಾರಿಸುವುದು.
13. ಜಿಲ್ಲಾ ಜವಳಿ ಕೈಗಾರಿಕೆ ಹಾಗೂ ನೇಕಾರರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಅಂಕ-ಅಂಶಗಳನ್ನು ಕ್ರಾಂತಿಕರಿಸುವುದು ಹಾಗೂ ಆಗಾಗ್ಗೆ ಅದನ್ನು ಸರಿಪಡಿಸಿಕೊಳ್ಳಬೇಕು.
14. ಜಿಲ್ಲೆಯ ಸಾಲ ಯೋಜನೆಯನ್ನು ಸಿದ್ಧಪಡಿಸುವದು ಮತ್ತು ಅನುಷ್ಠಾನಗೊಳಿಸುವುದು. ಯೋಜನಾ ಸಮಿತಿಗೆ, ಜಿಲ್ಲಾ ಸಮನ್ವಯ ಸಮಿತಿಗೆ ಮತ್ತು ಬ್ರಾಂಕೆಗಳಿಗೆ ಅಂಕ-ಅಂಶಗಳನ್ನು ಸಲ್ಲಿಸುವುದು.
15. ಜಿಲ್ಲೆಯಲ್ಲಿ ಜವಳಿ ಸಣ್ಣ ಕೈಗಾರಿಕೆಗಳ ಮಾಹಿತಿ ಮತ್ತು ಯೋಜನಾ ವರದಿಗಳನ್ನು ಸಂಗ್ರಹಿಸುವುದು ಮತ್ತು ಸಿದ್ಧಪಡಿಸುವುದು.
16. ನೇಕಾರರ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನ ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ ಇತ್ಯಾದಿಗೊಳಿಸಲು ಸಮನ್ವಯ ಮಾಡುವುದು.
17. ಸಿಬ್ಬಂದಿ ವರ್ಗದವರ ರಹಸ್ಯ ವರದಿಗಳನ್ನು ಕಾಯ್ದಿರಿಸುವುದು.
18. ಕ್ರಾಂತಿಕ ಪ್ರಗತಿ ವರದಿಗಳನ್ನು ಹಾಗೂ ಅಗತ್ಯ ಮಾಹಿತಿಗಳನ್ನು ನೀಡುವುದು.
19. ಎಲ್ಲ ನೇಕಾರರ ಸಹಕಾರ ಸಂಘಗಳ ಮಾಸಿಕ ಹಾಗೂ ತ್ರೈಮಾಸಿಕ ಪ್ರಗತಿ ವರದಿಗಳನ್ನು ಕ್ರಾಂತಿಕರಿಸುವುದು.

20. ಸುತ್ತೋಲೆ, ಕಳೇರಿ ಆದೇಶ, ಅಧಿಕೃತ ಜಾಷ್ಪನೆಗಳನ್ನು ಜವಾಬ್ದಾರಿಯಿಂದ ಕಾಯ್ದಿರಿಸುವುದು.
21. ಕೇಂದ್ರ/ರಾಜ್ಯ/ಜಿಲ್ಲಾ ವಲಯ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನ ಸಂಬಂಧದಲ್ಲಿ ಕೈತ್ತ ಪರಿವೀಕ್ಷಣೆ/ಸಹಕಾರ ಸಂಘ/ನೇಕಾರರು/ಜವಳಿ ಫಟಕಗಳ ಭೇಟಿ ಮತ್ತು ಪರಿವೀಕ್ಷಣೆ ಮಾಡುವುದು ಹಾಗೂ ತಾಂತ್ರಿಕ ಸಾಧ್ಯತಾ ವರದಿ ನೀಡುವುದು.

#### **ಜವಳಿ ತನಿಖಾಧಿಕಾರಿಗಳ ಕಾರ್ಯನಿರ್ವಹಣಾ ಪಟ್ಟಿ:**

1. ಜಿಲ್ಲಾ ಮಟ್ಟದ ಅಧಿಕಾರಿಗಳು ನಾಮನಿರ್ದೇಶನ ಮಾಡಿದಲ್ಲಿ, ಆಡಳಿತ ವ್ಯವಹಾರ ಹಾಗೂ ಬಟ್ಟವಾಡೆ ಅಧಿಕಾರಿ ಕರ್ತವ್ಯ ನಿರ್ವಹಿಸುವುದು.
2. ಜಿಲ್ಲೆಯ ನೇಕಾರರನ್ನು ಗುರುತಿಸುವುದು ಮತ್ತು ಸಮೀಕ್ಷೆ ಮಾಡುವುದು.
3. ನೇಕಾರರನ್ನು ನೇಕಾರರ ಸಹಕಾರ ಸಂಘಗಳಲ್ಲಿ ಸದಸ್ಯರಾಗಲು ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು.
4. ನೇಕಾರರನ್ನು ಸಂಘಟಿಸಿ, ನೇಕಾರರ ಸಹಕಾರ ಸಂಘಗಳು, ಸ್ವಸಹಾಯ ಸಂಘ/ಎನ್.ಪಿ.ಪಿ.ಯನ್ನು ರಚಿಸಲು ಮಾರ್ಗದರ್ಶನ ನೀಡುವುದು.
5. ಸಹಾಯಕ ನಿರ್ದೇಶಕರ ಕಳೇರಿಯಲ್ಲಿ ಹಣ ಬಟ್ಟವಾಡೆ ಅಧಿಕಾರಿಯ ಕಾರ್ಯನಿರ್ವಹಿಸುವುದು.
6. ಜವಳಿ ಕೈಗಾರಿಕೆಗಳ ಫಟಕ ಗಣತಿ ಮತ್ತು ಮಾದರಿ ಸಮೀಕ್ಷೆಗಳನ್ನು ಸಮಾಲೀನಗೊಳಿಸುವುದು.
7. ಸಿದ್ಧ ಉಡುಪು ವಲಯದ ಅಭಿವೃದ್ಧಿ, ಫಟಕಗಳ ಸಾಧನೆ ಹಾಗೂ ತರಬೇತಿ ಸಂಬಂಧಿಸಿದಂತೆ ಕಾರ್ಯ ನಿರ್ವಹಣೆ.
8. ಸಿದ್ಧ ಉಡುಪು ನೀತಿಯನ್ವಯ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಮೇಲೆ ಅಧಿಕಾರಿಗಳಿಗೆ ಸಹಕರಿಸುವುದು.
9. ಜವಳಿ ಕೈಗಾರಿಕೆಗಳಿಗೆ ಬೇಕಾದಂತಹ ಕಚ್ಚಾಸಾಮರ್ಗಗಳ ಬೇಡಿಕೆ ಪರಿಶೀಲಿಸಿ, ಲಭ್ಯತೆ ಇರುವ ಉತ್ಪಾದಕರು/ಎಜನ್ಸಿಗಳ ಮಾಹಿತಿ ಸಂಗ್ರಹಣೆ.
10. ಉದ್ದ್ಯಮೆದಾರರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಕ್ರಮ ಜರುಗಿಸುವುದು.
11. ಉದ್ದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮಗಳು, ವಿಚಾರಗೋಣಿ, ಸಮೀಕ್ಷಣ, ವಸ್ತು ಪ್ರದರ್ಶನ ಇತ್ಯಾದಿಗಳನ್ನು ನಡೆಸಿಕೊಳ್ಳಲು ಹಾಗೂ ಯೋಜನೆಗಳ ಪ್ರಯೋಜನೆ ಕುರಿತಂತೆ ವರದಿಗಳನ್ನು ಸಲ್ಲಿಸುವುದು.
12. ಮಾಸಿಕ ಹಾಗೂ ತ್ರೈಮಾಸಿಕ ವರದಿಗಳನ್ನು ಕ್ರಾಂತಿಕರಿಸಿ, ವರದಿಗಳನ್ನು ಸಂಕಲನಗೊಳಿಸಿ ಕೇಂದ್ರ ಕಳೇರಿಗೆ ಕಳುಹಿಸಿಕೊಡುವುದು.
13. ಜಿಲ್ಲಾ ಸಮನ್ವಯ ಸಮಿತಿ ಸಭೆ ಇತ್ಯಾದಿ ಸಭೆಗಳಿಗೆ ಬೇಕಾದ ಅಂಕ-ಅಂಶಗಳನ್ನು ತಯಾರಿಸುವುದು.
14. ಜಿಲ್ಲಾ ಜವಳಿ ಕೈಗಾರಿಕೆ ಹಾಗೂ ನೇಕಾರರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಅಂಕ-ಅಂಶಗಳನ್ನು ಕ್ರಾಂತಿಕರಿಸುವುದು ಹಾಗೂ ಆಗಾಗ್ಗೆ ಅದನ್ನು ಸರಿಪಡಿಸಿಕೊಳ್ಳಬೇಕು.
15. ಜಿಲ್ಲೆಯ ಸಾಲ ಯೋಜನೆಯನ್ನು ಸಿದ್ಧಪಡಿಸುವುದು ಮತ್ತು ಅನುಷ್ಠಾನಗೊಳಿಸುವುದು.
16. ಜಿಲ್ಲೆಯಲ್ಲಿ ಜವಳಿ ನಾಲ್ಕು ಕೈಗಾರಿಕೆಗಳ ಮಾಹಿತಿ ಮತ್ತು ಯೋಜನಾ ವರದಿಗಳನ್ನು ಸಂಗ್ರಹಿಸುವುದು ಮತ್ತು ಸಿದ್ಧಪಡಿಸುವುದು.
17. ನೇಕಾರರ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನ ಹಾಗೂ ಯೋಜನೆಗಳಿಗೆ ಸಂಬಂಧಿಸಿದಂತೆ ಇತ್ಯಾಧಿಕೊಳಿಸಲು ಸಮನ್ವಯ ಮಾಡುವುದು.
18. ಸಿಬ್ಬಂದಿ ವರ್ಗದವರ ರಹಸ್ಯ ವರದಿಗಳನ್ನು ಕಾಯ್ದಿರಿಸುವುದು.
19. ಕ್ರಾಂತಿಕ ಪ್ರಗತಿ ವರದಿಗಳನ್ನು ಹಾಗೂ ಅಗತ್ಯ ಮಾಹಿತಿಗಳನ್ನು ನೀಡುವುದು.
20. ಎಲ್ಲ ನೇಕಾರರ ಸಹಕಾರ ಸಂಘಗಳ ಮಾಸಿಕ ಹಾಗೂ ತ್ರೈಮಾಸಿಕ ಪ್ರಗತಿ ವರದಿಗಳನ್ನು ಕ್ರಾಂತಿಕರಿಸುವುದು.
21. ಸುತ್ತೋಲೆ, ಕಳೇರಿ ಆದೇಶ, ಅಧಿಕೃತ ಜಾಷ್ಪನೆಗಳನ್ನು ಜವಾಬ್ದಾರಿಯಿಂದ ಕಾಯ್ದಿರಿಸುವುದು.
22. ಕೇಂದ್ರ/ರಾಜ್ಯ/ಜಿಲ್ಲಾ ವಲಯ ಯೋಜನೆ/ಕಾರ್ಯಕ್ರಮಗಳ ಅನುಷ್ಠಾನ ಸಂಬಂಧದಲ್ಲಿ ಕೈತ್ತ ಪರಿವೀಕ್ಷಣೆ/ಸಹಕಾರ ಸಂಘ/ನೇಕಾರರು/ಜವಳಿ ಫಟಕಗಳ ಭೇಟಿ ಮತ್ತು ಪರಿವೀಕ್ಷಣೆ ಮಾಡುವುದು ಹಾಗೂ ತಾಂತ್ರಿಕ ಸಾಧ್ಯತಾ ವರದಿ ನೀಡುವುದು.

## **ಪ್ರಥಮ ದಜೆ ಸಹಾಯಕರ ಕಾರ್ಯ ನಿರ್ವಹಣೆ:**

1. ಉಪನಿದೇಶಕರು, ಸಹಾಯಕ ನಿದೇಶಕರ ಅಧಿಕಾರಿಗಳಲ್ಲಿ ಕರ್ತವ್ಯ ನಿರ್ವಹಿಸುವುದು.
2. ಕರ್ಭೇರಿಗೆ ಬರುವ ಎಲ್ಲಾ ಪತ್ರಗಳನ್ನು ಸ್ವೀಕೃತಿ ಹಾಗೂ ರವಾನೆ ಪತ್ರಗಳ ರಿಜಿಸ್ಟ್ರೇಷನಲ್ಲಿ ದಾಖಲಿಸುವುದು. ಪತ್ರ ರವಾನಿಸಲು ಬೇಕಾಗುವ ಅಂಚೆ ಬೇಟಿಯನ್ನು ಖರೀದಿಸುವುದು ಹಾಗೂ ದಾಸ್ತಾನನ್ನು ನಿರ್ವಹಿಸುವುದು.
3. ಉಪನಿದೇಶಕರು, ಸಹಾಯಕ ನಿದೇಶಕರು ಹಾಗೂ ಅಧಿಕಾರಿಗಳು/ಸಿಬ್ಬಂದಿಗಳ ವೇತನ ಬಿಲ್ಲನ್ನು ತಯಾರಿಸಿ ಖಚಾನೆಗೆ ಸಲ್ಲಿಸುವುದು.
4. ಅಧಿಕಾರಿಗಳ/ಸಿಬ್ಬಂದಿಗಳ ವೈದ್ಯಕೀಯ, ಪ್ರವಾಸದ ಬಿಲ್, ಬಾಕಿ ಪಾವತಿ ಬಿಲ್, ರಜೆ ನಗದಿಕರಣ ಬಿಲ್ ಇತ್ಯಾದಿಗಳನ್ನು ಸಿದ್ಧಪಡಿಸಿ, ಸಹಾಯಕ ನಿದೇಶಕರಿಗೆ ಮಂಡಿಸುವುದು.
5. ಉಪನಿದೇಶಕರು, ಸಹಾಯಕ ನಿದೇಶಕರ ಪ್ರವಾಸದ ದಿನಚರಿಯನ್ನು ಸಿದ್ಧಪಡಿಸುವುದು.
6. ಇಲಾಖೆಯ ವಿವಿಧ ಯೋಜನೆಗಳಲ್ಲಿ ಹಣ ಖಚಾನೆಯಿಂದ ಪಡೆಯಲು ಕರ್ನಾಟಕ ಆರ್ಥಿಕ ಸಂಹಿತೆಯಂತೆ ಎ.ಸಿ. ಬಿಲ್, ಡಿ.ಸಿ. ಬಿಲ್, ವಿದ್ಯುತ್ ಚಳ್ಳಕ್ತಿ ಬಿಲ್, ದೂರವಾಣಿ ಬಿಲ್ ಮತ್ತು ಗ್ರಾಂಟ್ ಇನ್ ಏಡ್ ಬಿಲ್ಗಳನ್ನು ತಯಾರಿಸುವುದು. ಲೆಕ್ಕೆ ಶೀರ್ಷಿಕೆ ಮರು ಹೊಂದಾಡಿಕೆ ಬಗ್ಗೆ ಕ್ರಮವಿರಿಸಿ ಸಂಬಂಧಿಸಿದ ಬಾಬುಗಳ ಬಗ್ಗೆ ನಗದು ಮನ್ತ್ರಕ್, ಪ್ರೋಜೆಕ್ಟ್ ಮನ್ತ್ರಕ್ ಇತ್ಯಾದಿಗಳನ್ನು ನಿರ್ವಹಿಸುವುದು.
7. ಅಧಿಕಾರಿ/ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಮುಂಗಡ ಹಣ, ಹಬ್ಬದ ಮುಂಗಡ, ಮನೆ ಮುಂಗಡ, ದ್ವಿಜಕ್ತ್ರ ವಾಹನ ಖರೀದಿ, ಪ್ರವಾಸ ಮುಂಗಡ, ವರ್ಗಾವಣೆ ಮುಂಗಡ ಇತ್ಯಾದಿ ಬಿಲ್ಗಳನ್ನು ಸಿದ್ಧಪಡಿಸುವುದು.
8. ಕರ್ಭೇರಿ ಕೆಲಸಗಳ ಲೆಕ್ಕಾಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ರಿಜಿಸ್ಟ್ರೇಷನ್ಗಳನ್ನು ಇಡುವುದು, ನಗದು ಮನ್ತ್ರಕ್, ಸಾದಿಲ್ಲಾರು, ಮುಂಗಡ ವಸೂಲಾತಿ, ವಿಮೆ ವಸೂಲಾತಿ, ಜಿ.ಪಿ.ಎಫ್, ವಾಹನ ಮುಂಗಡ ವಸೂಲಾತಿ, ವಸತಿ ಮುಂಗಡ ವಸೂಲಾತಿ ಇತರೆ ಮುಂಗಡಗಳ ಬಗ್ಗೆ ನಗದು ಮನ್ತ್ರಕ್ ಹಾಗೂ ರಿಜಿಸ್ಟ್ರೇಷನಲ್ಲಿ ದಾಖಲಿಸಿ ಜಿಲ್ಲಾ ಮುಖ್ಯಸ್ಥರಿಗೆ ಮಂಡಿಸುವುದು.
9. ಇಲಾಖೆಯ ವಾರ್ಷಿಕ ಲೆಕ್ಕೆ ಪರಿಶೋಧನ ಮತ್ತು ಲೆಕ್ಕೆ ಸಮನ್ವಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.
10. ಕರ್ಭೇರಿ ಹೀಲೋಪಕರಣಗಳನ್ನು ದಾಸ್ತಾನು ರಿಜಿಸ್ಟ್ರೇಷನಲ್ಲಿ ದಾಖಲಿಸುವುದು ಮತ್ತು ಕರ್ಭೇರಿ ಇತರೆ ಸ್ಥಿರ ಮತ್ತು ಚರಾಸ್ತಿಗಳ ಬಗ್ಗೆ ದಾಖಲಿಸುವುದು.
11. ಅಧಿಕಾರಿ/ಸಿಬ್ಬಂದಿಗಳ ಅಂತಿಮ ವೇತನ ಪಾವತಿ ವಿವರಗಳನ್ನು ದಾಖಲಿಸಿ ವರ್ಗಾವಣೆಗೊಂಡ ಸ್ಫೂರ್ಣಗಳಿಗೆ ಕಳುಹಿಸಲು ಸಿದ್ಧಪಡಿಸುವುದು.
12. ಕರ್ಭೇರಿಯ ಪ್ರೋಜೆಕ್ಟ್, ರಸೀದಿ ಕಡತ, ಖಚಾನೆ ಟೋಕನ್ ರಿಜಿಸ್ಟ್ರೇಷನ್ ಇತ್ಯಾದಿಗಳನ್ನು ನಿರ್ವಹಿಸುವುದು.
13. ಪ್ರತಿ ಮಾಹೆಯ ಅಂತ್ಯಕ್ಕೆ ಕರ್ಭೇರಿ ಜರ್ಮಾ ಲಚ್ಚೆ ವಿವರ ಸಿದ್ಧಪಡಿಸಿ ಸಮನ್ವೀಕರಿಸುವುದು.
14. ಕರ್ಭೇರಿ ವಾಹನ ಲಾಗ್ ಮನ್ತ್ರಕ್ ನಿರ್ವಹಣೆ, ಕರ್ಭೇರಿ ವಾಹನದ ರಿಪೇರಿ ಮತ್ತು ಇಂಥನ ಉಪಯೋಗಿಸಿದ ಬಿಲ್ಗಳ ಪಾವತಿಗೆ ಕ್ರಮವಿರಿಸುವುದು ಹಾಗೂ ವಾಹನದ ವಿಮೆ, ತೆರಿಗೆ ಇತ್ಯಾದಿಗಳನ್ನು ಸಕಾಲದಲ್ಲಿ ನಿರ್ವಹಿಸುವುದು.
15. ಕರ್ಭೇರಿ ಜೆಕ್ ಮನ್ತ್ರಕ್, ಬ್ಯಾಂಕ್ ಪಾಸ್ ಮನ್ತ್ರಕ್, ಅಧಿಕಾರಿ/ಸಿಬ್ಬಂದಿಗಳ ನೇರಾ ಮನ್ತ್ರಕಗಳು ಹಾಗೂ ಕರ್ಭೇರಿಗೆ ಸಂಬಂಧಿಸಿದ ಇತರೆ ಮೂಲ ಪ್ರಮಾಣ ಪತ್ರಗಳನ್ನು ಭದ್ರವಾಗಿಡುವುದು.
16. ಕರ್ಭೇರಿ ವ್ಯವಹಾರಕ್ಕಾಗಿ ಬೇಕಾಗುವ ಪೇಪರ್, ರಿಜಿಸ್ಟ್ರೇಷನ್, ಲೇಬಲನ ಸಾಮಗ್ರಿ, ಕಂಪೌಟರ್ ಸಾಮಗ್ರಿಗಳನ್ನು ಸಕಾಲದಲ್ಲಿ ಒದಗಿಸಲು ಕ್ರಮವಿರಿಸುವುದು.
17. ಕರ್ಭೇರಿ ಆಡಳಿತ ವ್ಯವಹಾರದ ಬಗ್ಗೆ ಕರ್ಭೇರಿ ಮೇಲಾಧಿಕಾರಿಗಳಿಂದ ಸಲಹೆ ನೇರವನ್ನು ಪಡೆಯುವುದು.
18. ಅಪೆಂಡಿಕ್ಸ್ ‘ಬಿ’ ಸಿದ್ಧಪಡಿಸುವುದು.
19. ಉಪನಿದೇಶಕರು, ಸಹಾಯಕ ನಿದೇಶಕರು ಸೂಚಿಸಿದ ಇತರೆ ಕೆಲಸ ನಿರ್ವಹಿಸುವುದು.
20. ಕರ್ನಾಟಕ ಪಾರದರ್ಶಕ ನಿಯಮಗಳ ವಿಷಯ ನಿರ್ವಹಣೆ.
21. ಸಕಾಲದಿಂದ ಜಾರಿಯಾಗುವ ಸುತ್ತೋಲೆ, ಅದೇಶಗಳನ್ನು ಕ್ರಾಡಿಕ್ರಿಸುವುದು.

## ನಮೂನೆ-10

**2020-21 ನೇ ಸಾಲನ ನಿಧಿ ಯೋಜನೆಯಡಿ ಸಹಾಯಧನ ಮಂಜೂರಾದ ವಿವರ**

**ಜಳ್ಳಿ: ಶಿವಮೊಗ್ಗ**

ಕ್ರ. ಸಂ	ಹೆಸರು ಮತ್ತು ವಿಳಾಸ	ಜಾತಿ/ ವರ್ಗ	ಘಟಕಕ್ಕೆ ವೆಚ್ಚ ಮಾಡಿದ ಮೊತ್ತ	ಜಡುಗಡೆಯಾದಮೊತ್ತ
1	ಶ್ರೀಮತಿ ಅನ್ನಮೂರ್ತಿ ಕೋಂ ಮಲ್ಲಿಕಾಜುರನಪ್ಪ, 64/2, 2ನೇ ಕ್ರಾಸ್ ಗಡಿಪತಿ ಟೆಂಪಲ್ ಹತ್ತಿರ, ವೆಂಕಟೇಶ ನಗರ, ಶಿವಮೊಗ್ಗ.	ಸಾಮಾನ್ಯ	20,000	10,000
2	ಶ್ರೀಮತಿ ನೇತ್ರಾವತಿ ಹೆಚ್ ಕೋಂ ನವೀನ್ ಕುಮಾರ್ ಬಿ ಎನ್, ಹೊಸ ಕಾಲೋನಿ, ಬಾಳೆ ಬೈಲು, ತೀರ್ಥಹಳ್ಳಿ ತಾ.	ಸಾಮಾನ್ಯ	20,000	10,000
3	ಶ್ರೀಮತಿ ಸೌಭಾಗ್ಯಲಕ್ಷ್ಮಿ ಕೋಂ ಜಗದೀಶ್ ಕುಮಾರ್, ಬಜಾರ್ ಲೈನ್, ಜೋಗ್ ಫಾಲ್ಸ್, ಸಾಗರ ತಾ.	ಸಾಮಾನ್ಯ	30000	15000
4	ಶ್ರೀಮತಿ ಸೌಮ್ಯ ಕೋಂ ಲಕ್ಷ್ಮೀಶ್, ಮಾನ್ಯಮಿ ಬೈಲು, ಮಿಳಫಳ್ಟ್, ಶಿವಮೊಗ್ಗ	ಪ.ಜಾ	30,000	15,000
5	ಶ್ರೀಮತಿ ಆಶಾ ಕೆ.ಎಂ ಕೋಂ ನಾಗೇಶ್ ಎಂ ಸಿ, ಸರ್ವಿನಗದ್ದೆ, ಮಂಡಗದ್ದೆ, ತೀರ್ಥಹಳ್ಳಿ ತಾ	ಸಾಮಾನ್ಯ	30,000	15,000
6	ಶ್ರೀಮತಿ ಅಭಿನಯ ಕೆ ಸಿ ಕೋಂ ಚಂದ್ರಮೂರ್ತಿ ಕೆ ಎನ್, ಕೇಗಡಿ, ಸಿಂಗನಬಿದಿರೆ, ತೀರ್ಥಹಳ್ಳಿ ತಾ.	ಸಾಮಾನ್ಯ	30,000	15,000
7	ಶ್ರೀಮತಿ ಪಲ್ಲವಿ ಕೋಂ ರವೀಂದ್ರ ಎಂ, ಬಿಳುಕೊಪ್ಪ, ದುರ್ವಾಸಪುರ, ತೀರ್ಥಹಳ್ಳಿ ತಾ.	ಪ.ಜಾ	30,000	15,000
8	ಶ್ರೀಮತಿ ದಿವ್ಯಾ ಎಂ ಎಲ್ ಕೋಂ ಪ್ರಮೋದ್ ಎನ್ ಪಿ, ನಗಡವಳ್ಳಿ, ದೇವಂಗಿ, ತೀರ್ಥಹಳ್ಳಿ ತಾ.	ಸಾಮಾನ್ಯ	30,000	15,000
9	ಕು. ರಚನಾ ಎಂ ಜಿ ಬಿನ್ ಗೋಪಾಲಕೃಷ್ಣ, ಬಾಳೆಬೈಲು, ತೀರ್ಥಹಳ್ಳಿ ತಾ.	ಸಾಮಾನ್ಯ	19,650	9,825
10	ಶ್ರೀಮತಿ ಮಷ್ಟುಲತಾ ಕೋಂ ಮುರಳಿಧರ ಎನ್, ಬೆಟ್ಟಮಕ್ಕಿ, ಸೀಬಿನಕೆರೆ, ತೀರ್ಥಹಳ್ಳಿ ತಾ.	ಸಾಮಾನ್ಯ	30,000	15,000
11	ಶ್ರೀಮತಿ ಸವಿತಾ ಎ ಆರ್ ಕೋಂ ರಾಘವೇಂದ್ರ ಎನ್, ಬದನೆ ಹಿತ್ತು, ತೀರ್ಥಹಳ್ಳಿ ತಾ.	ಪ.ಪಂ	30,000	15,000
12	ಶ್ರೀಮತಿ ರೇಣುಕಾ ವಿ ಕೋಂ ವಿಜಯಕುಮಾರ ಎಂ, ಸಂಜಯನಗರ, ಹೊಸಪೇಟೆ ಬಡಾವಹಿ, ಸೊರಬ ತಾ	ಪ.ಜಾ	30,000	15000

13	ಕು. ಶುಭ್ ಎಂ ಬಿನ್ ಮುದ್ದಪ್ಪ ಟೀ, ಜಡೆ, ಜಿಗರಿಕೊಪ್ಪ, ಸೋರಬ ತಾ.	ಸಾಮಾನ್ಯ	30,000	15000
14	ರೂಪಾ ಎ ಕೆ ಬಿನ್ ಬಸವರಾಜಪ್ಪ, ಕೋರಕೋಡು, ಸೋರಬ ತಾ.	ಪ.ಜಾ	30,000	15000
15	ಕು.ಮುಖ್ಯ ಎನ್ ಬಿನ್ ನಾಗರಾಜ, ಸಂಜಯ ನಗರ, ಹೊಸಹೇಟೆ ಬಡಾವಣೆ, ಸೋರಬ ತಾ.	ಪ.ಜಾ	30,000	15000
16	ಕು ಶ್ರೀವೇಣಿ ಆರ್ ಬಿನ್ ರಾಮು, ಕೃಷ್ಣ ನಗರ, ಶಿವಮೊಗ್ಗ.	ಪ.ಜಾ	30,000	15000
17	ಶ್ರೀಮತಿ ಮೂಜಾ ಸಿ ಕೋಂ ಚಂದ್ರಶೇಖರ್ ಎಲ್, ಸವಳಂಗ ರಸ್ತೆ, ಎಲ್,ಬಿ,ಎನ್ ನಗರ, ಶಿವಮೊಗ್ಗ	ಸಾಮಾನ್ಯ	30,000	15000
	<b>ಒಟ್ಟು ಮೊತ್ತ</b>		<b>479,650</b>	<b>239,825</b>

ಸೆಟ್ಟಿ/-

ಉಪ ನಿರ್ದೇಶಕರು

ಕೃಮಗ್ಗ ಮತ್ತು ಜವಳಿ ಇಲಾಖೆ  
ಜೆಲ್ಲಾ ಪಂಚಾಯತ್, ಶಿವಮೊಗ್ಗ